




‘ಮನಸ್ಸು’ ಎಂದರೆ ಪ್ರಚೇಷ್ಟೆ ಗ್ರಹಿಕೆ, ಯೋಜನೆ. ವಿವೇಚನೆ ಮತ್ತು ನೆನಪು ಸೇರಿದಂತೆ ಗ್ರಹಣ ಶಕ್ತಿಗಳ ಸಮಾಹ. ಮನಸ್ಸು ಸಂವೇದನಾರ್ಥಿಲವಾದದ್ದು, ಬಹಳ ಸೂಕ್ಷ್ಮವಾದದ್ದು. ಇದನ್ನು ಸ್ವರ್ವಸಲಾಗಾದು. ಆದರೆ ಅನುಭವಿಸಬಹುದು. ಮನಸ್ಸನ ಮನಸ್ಸು ನಿರ್ಮಲವಾಗಿದ್ದರೆ ದೇಹವೂ ನಿರ್ಮಲವಾಗಿರುತ್ತದೆ. ಮನಸ್ಸು ಎಂದರೆ ಕೀಟಪ್ರಾಯ, ದ್ವೇಷ, ಹೊಕ್ಕಿಕಿಟ್ಟಿಗಳು, ಅಂಶಕನೆ, ಸೋಗಲಾಡಿತನಗಳು ತುಂಬಿದ ದಖ್ವಿಯಲ್ಲ. ಪ್ರೀತಿ, ದಯೆ, ಕಾರ್ಯಾನ್ಯ, ಕ್ಷಮಾ, ಶಾಂತಿ, ಆತ್ಮೀಯತೆ, ಸುಂದರನಾರ್ಥಿಲಕ್ಷ್ಯ, ಸೌಂದರ್ಯ ಮುಂತಾದ ಅಮೂಲ್ಯ ಆಭರಣಗಳನ್ನು ತುಂಬಿಸಿಕೊಂಡಿರುವ ಆಭರಣ ಪೆಟ್ಟಿಗೆ ಎನ್ನಬಹುದು. ಮನಸ್ಸಿನ ದಯೆ ಹಾಗೂ ಕರುಳಿಗಳೇ ಅದನ್ನು ಪ್ರೋಫೀಶನಲವುದು. ಶುಷ್ಣಾತ್ಮಕ ಭಾವನೆಗಳು ಮನಸ್ಸನ್ನು ಹಾಳು ಮಾಡಬಿಡುತ್ತವೆ.

ಮನಸ್ಸು ಯಾವಾಗಲೂ ಒತ್ತಡರಹಿತವಾಗಿರಬೇಕು. ಇಲ್ಲವಾದರೆ ದೇಹ ರೋಗಗಳ ಆವಾಸ ಸ್ಥಾನವಾಗುತ್ತದೆ. ಮನಸ್ಸಿನಲ್ಲಿ ಕೆಡಕನ್ನೇ ತುಂಬಿಸಿಕೊಂಡರೆ ಉಸಿರಾಟದ ಸಮಸ್ಯೆ ಬಾಧಿಸುತ್ತದೆ ಮನಸ್ಸಿನಲ್ಲಿ ಅಂತಿ ಮಹತ್ವಾಕಾಶಾಂಕ್ಷೇಗಳನ್ನು ತುಂಬಿಸಿಕೊಂಡರೆ ಅಧಿಕ ರಕ್ತದೊತ್ತಡ, ಸಕ್ಕರೆ ಕಾಯಿಗಳು ಬರುತ್ತವೆ. ಯಾವ ಬಯಕೆಯೂ ಈಡೆರದೆ ಒತ್ತಡ ಹೆಚ್ಚಾದಾಗ ಹೃದಯ ಸುಂಭವ, ಪಾಶ್ಚಾತ್ಯವಾಯಿವಿನಂತಹ ಸಮಸ್ಯೆಗಳು ಬಾಧಿಸುತ್ತದೆ ಎನ್ನುತ್ತದೆ ವೇಚಾನಿಕ ಅಧ್ಯಯನ. ಇವೆಲ್ಲವುಗಳಿಂದ ದೂರವಿರಬೇಕೆಂದರೆ ಆತ್ಮಸಂತೋಷಿಯಾಗಬೇಕು. ಅದು ಎಲ್ಲಿಯೂ ಕ್ರಯಕ್ಕೆ ಸಿಗುವುದಿಲ್ಲ. ಹಾಗಿರಲು ನಾವು ಬದ್ದರಾಗಬೇಕು - ಅದನ್ನೇ ‘ಮನಸ್ಸು ಮಾಡುವುದು’ ಎನ್ನುವುದು. ಅಂದರೆ ಒಕ್ಕೆ ಮನಸ್ಸಿನಿಯೂ ಮನಸ್ಸಿನ ಆರೋಗ್ಯವನ್ನು ಸುಕ್ಷಿತಿಯಲ್ಲಿದಲ್ಲಿ ಸಹಾಯ ಮಾಡುತ್ತದೆ. ಅದಕ್ಕೆ ‘ಮನ ಚಿಕ್ಕಾದಾಗಿರಬೇಕು’, ‘ಒ ಮನಸೇ ರಿಲ್ಯಾಕ್ಸ್’ ಎನ್ನುವುದು. ಅಂದರೆ ಮನಸ್ಸು ಮಣಿಸಾಗಬಾರದು ಮಕರಂದದಂತೆ ಸವಿಯಾಗಿರಬೇಕು, ನವನಿತದಂತೆ ಮೃದುವಾಗಿರಬೇಕು.

ಕೆಲವೊಮ್ಮೆ ಸಂದರ್ಭಾನುಸಾರ, ಕೆಲವೊಮ್ಮೆ ಭಾವಾನಾಸಾರ ಫಾಟನೆಯ ತೀವ್ರತೆಯ ಮೇಲೆ ಮನಸ್ಸು ಸುಂದರಿಸುತ್ತದೆ. ಆ ಸಹಿಷ್ನುತ್ತೆ ಇಲ್ಲವಾದರೆ ಅದೇ ಆಫಾತ. ಮನಸ್ಸು ಮತ್ತು ಹೃದಯ, ಮನಸ್ಸು ಮತ್ತು ಮನೋಭಾವ ಇವೆಲ್ಲಾ ಜೊತೆಜೊತೆಯಾಗಿ ಬಂದರೂ ಅದರ ಸಂಚಯದಲ್ಲಿ ಅಂತರ ಇದ್ದೇ ಇರುತ್ತದೆ. ಎಲ್ಲರ ಜೊತೆ ಬೆರೆಯಬೇಕು, ಎಲ್ಲವನ್ನೂ ಸಂಭಾಳಿಸಬಲ್ಲೇ ಸರಿ ನಾನು ಎಲ್ಲದಕ್ಕೂ ಸಿದ್ಧಾ! ಎಂದುಕೊಂಡರೂ ಪ್ರಾರ್ಥಿತ ಮನಸ್ಸುಗಳು ಪರಿವರ್ತನೆಗೆ ಸ್ವಂದಿಸುವುದಿಲ್ಲ.

## ಚಿತ್ರಾಗದಿರಲಿ ಚಿತ್ರ್ತ



ಮನಸ್ಸು ಯಾವಾಗಲೂ ಒತ್ತಡರಹಿತವಾಗಿರಬೇಕು ಇಲ್ಲವಾದರೆ ದೈಹಿಕ ರೋಗಗಳ ಆದಾಯ ಸ್ಥಾನವಾಗುತ್ತದೆ.

### ■ ಸುಮಾವಿಣಾ

‘ಮನಸ್ಸು’ ಮುರಿಯುವುದೂ ಒಂದೇ ಮನೆಯನ್ನು ಮುರಿಯುವುದೂ ಒಂದೇ ಎಂದು ಹೇಳಬಹುದು. ‘ಮನಸ್ಸು ಹುಟ್ಟು ಕುದುರೆ’, ‘ಮನಸ್ಸಿಟ್ಟು ಕೆಲಸ ಮಾಡಿ’, ‘ಮನಸ್ಸು ಕಲ್ಲಾಗಿದೆ’, ‘ಮನಸ್ಸು ಪುಗಿದೆ’, ‘ದೂಡ್ಢ ಮನಸ್ಸುಮಾಡಿ’, ‘ಮನಸ್ಸು ಸುಳಿದಾಡುತ್ತಿದೆ’ - ಈ ಎಲ್ಲಾ ನುಡಿಗಳು ಮನಸ್ಸಿನ ವಿರಿಂಡಿವನ್ನು ಹಾಗೂ ಅದರ ಲಕ್ಷಣವನ್ನು ತಿಳಿಸುತ್ತವೆ. ಮನುಷ್ಯನ ಮನಸ್ಸಿನ ಭಾವನೆಗಳು ಮುಖದಲ್ಲಿ ಪ್ರಜ್ಞಲಿತವಾಗುತ್ತವೆ. ಆ ಕಾರಣದಿಂದಲೇ ತಿಳಿದವರು ‘ಮುಖ ಮನಸ್ಸಿನ ಕಣ್ಣದಿ’ ಎಂದಿರುವುದು. ಮನುಷ್ಯನ ದೊಬ್ಬಲ್ಯ ಮತ್ತು ಪ್ರಾಬಲ್ಯ ಎರಡೂ ಮನಸ್ಸೇ. ದೊಬ್ಬಲ್ಯ ಭಯ, ಆತಂಕ ಸೂಚಿಸಿದರೆ, ಪ್ರಾಬಲ್ಯ ನಾಯಕತ್ವದ ಗುಂಗಳನ್ನು ಪ್ರದರ್ಶಿಸುತ್ತದೆ.

ಮನಸ್ಸಿನ ಸಂತೋಷಕ್ಕೆ ತೊಡರುಗಾಲು ಎಂದರೆ ‘ಸಂಕುಚಿತ ಮನೋಭಾವ’. ಅದನ್ನು ಬಿಟ್ಟು ಎಲ್ಲದರಲ್ಲಿಯೂ ಸಂತೋಷವನ್ನು ಹಾಪುಕುತ್ತಾ ಹೊದರೆ ಅಗ್ತ್ಯವಾಗಿ ದೊರಕುತ್ತದೆ. ಅಂದರೆ ಮತ್ತುರ, ದ್ವೇಷ, ಜಿಗುಪ್ಪೆ, ಅಸೂಯೆ, ತಿಂಡಿಗಳಿಂದ ಮತ್ತು ಹೊಂದಬೇಕು, ಹಾಗಾದಾಗ ನಾವು ಸ್ವಸ್ಥರಾಗಿರಬಹುದು. ಅದನ್ನೇ ಮನಸ್ಸು ಸಮಾಧಾನವಾಗಿರಬೇಕು.

ಸಮಾಧಿಯಾಗಿರಬಾರದು ಎನ್ನುವುದು. ಮನಸ್ಸಿಗೆ ಬೇಕಾಗಿರುವುದು ವ್ಯಕ್ತಾರ್ಥಿತಯಿದೆ ಸಾಧ್ಯ. ಒಂದು ವೇಳೆ ಮನಸ್ಸು ಸಮಾಧಿ ಸ್ಥಿರಿಸುತ್ತಿದ್ದೀರ್ಘ ಇದ್ದು ಬಿಟ್ಟರೆ ಜೀತನ್ನು, ನೆಮ್ಮದಿ, ನೆಲೆಸಲು ಸಾಧ್ಯವಿಲ್ಲ. ಮನಸ್ಸು ಕ್ಷೇಮವಾಗಿರಬೇಕೆಂದರೆ ಹೃದಯ ವ್ಯಾಖಾಲ್ತತೆ ಗೈರಾಗಬಾರದು. ಹಾಗಾದರೆ ಸತ್ತ ಕೆಂದುಕೊಂಡ ಬೇತಾಳದಂತಾಗುತ್ತದೆ.

ಮನಸ್ಸು ನಿತ್ಯ, ನಿರಂತರ ಸಂಚಾರಿ. ಅದನ್ನು ಬ್ರಹ್ಮರಿಗೆ ಮಾಯಾಮೃಗ್ಣಿ ಹೋಲಿಸುತ್ತಾರೆ.

ಕ್ಷಣಮಾತ್ರದಲ್ಲಿ ಎಲ್ಲಿಂದ ಎಲ್ಲಿಗೆ ಬೇಕಾದರೂ ವಿಷ್ಣುಮಿಸಿ ಬರಬಹುದು. ಅದಕ್ಕೆ ನಿಗದಿತ ದಾರಿಯಲ್ಲ, ನಿಗದಿತ ಸಮಯವಿಲ್ಲ. ಅಂತಹ ಮನಸ್ಸನ್ನು ಹರಿದಲ್ಲಿ ಹರಿಯಬಿಡಬಾರದು. ಅದನ್ನು ನಿಯಂತ್ರಿಸುವ ಸಮಯಪ್ರಜ್ಞ ಎಂಬ ಸ್ನೇಗೋಲು ನಮಲ್ಲಿರಬೇಕು.

ಎಲ್ಲವೂ ಮನಸ್ಸಿನಲ್ಲಿಯೇ ಇರುತ್ತದೆ. ಅದಕ್ಕೆ ‘ಮನಸ್ಸಿದ್ದರೆ ಮಾಗ್’

‘ಮನಸ್ಸಿನತೆ ಮಹಾದೇವ’

ಎನ್ನುವುದು. ಆದರೆ ವೇರುಧ್ವ ಇನ್ನೊಂದಿದೆ. ಅದೇನೇದರೆ, ಮನಸ್ಸಿನ ಮೇಲೆ ಸವಾರಿ ಮಾಡುವುದು. ಹೊಕ್ಕಿಕಿಟ್ಟಿನಿಂದ, ಉಸ್ತಿಯಿನ್ನು ಸಹಿಸಲಾರದೆ, ಸಂಬಂಧಗಳನ್ನು ಮುರಿದು ಲಾಭ ಮಾಡಿಕೊಳ್ಳಲು ತಮಿಲ್ಲಿದ ಸಂತೋಷ ಅವರಿಗೂ ಇರಬಾರದೆಂಬ ವಿಶ್ವತ ಮನಸ್ಸಿನಿಂದ ಅಂತಹ ಸೂಕ್ಷ್ಮಮನಸ್ಸನ್ನು ಹೊಂದುಬಿಡುತ್ತಾರೆ. ಇದಕ್ಕೆ ಪರಿಹಾರವಿಲ್ಲ. ದೈಹಿಕವಾಗಿ ಪ್ರಾಣ ತೆಗೆದರೆ ಶಿಕ್ಷೆ ಇದೆ, ಆದರೆ ಮನಸ್ಸನ್ನು ಕೊಂಡರೆ ಅದಕ್ಕೆ ಕ್ಷಮೆಯೂ ಇಲ್ಲ. ಅದನ್ನು ಸರಿ ಮಾಡಲು ಸಾಧ್ಯವೂ ಇಲ್ಲ. ದೈಹಿಕವಾಗಿ ನೋವಾದರೆ ಅದನ್ನು ಸಹಿಸಲಬಹುದು. ಹಾಗೆ ಅದು ಮಾಗುತ್ತದೆ ಕೂಡ. ಆದರೆ ಮನಸ್ಸಿಗೆ ಆದ ಗಾಯ ಉಲ್ಲಾಳಿಗೊಂಡು ವಿನ್ನತೆ, ಜಿಗುಪ್ಪೆಗಳಿಂಥ ಕಿವು ತುಂಬಿಸಿಕೊಳ್ಳುತ್ತದೆ. ಅದಿನದ ಆಚೆ ಬರುವುದು ಕಷ್ಟ. ಅಂಥ ದೈಹಿಕ ರೋಗ ತಂದುಕೊಡುವ ನಿಷ್ವಲ್ಯ ಮನಸ್ಸಿನ ಸುಧಾರಕರು ಬರಬೇಕವೇ. ಮನಸ್ಸು ತೊಟ್ಟಿ ಕಳಬೆದ ಹೂವು ಬಾಡುವಂತೆ ಬಹು ಬೇಗ ಬಾಡುತ್ತದೆ. ಅದಿನೇ ವೇಗವಾಗಿ ಶರೀರದ ಜಲಿಸಿದೆ ಅದರೆ ಮನಸ್ಸಿನ ಸುಧಾರಕರು ಕೆಲವೇ ಸಾಂಕ್ಷಣ ಹೊಂದಬಿಡುತ್ತಾರೆ.

ಮನಸ್ಸಿಗೆ ಅಂದನ್ನು ಪರಬರಿಸಿ ಗಾಯ ಮಾಡುವರೆ ಹೇಳು. ‘ಮಯಾದ ಎಂಬ ಮಾಯಾಗಿರಬಾರದೆ ಹಾಗೆ ಅದು ಮಾಗುತ್ತದೆ ಕೂಡ. ಆದರೆ ಮನಸ್ಸಿಗೆ ಆದ ಗಾಯ ಉಲ್ಲಾಳಿಗೊಂಡು ವಿನ್ನತೆ, ಜಿಗುಪ್ಪೆಗಳಿಂಥ ಕಿವು ತುಂಬಿಸಿಕೊಳ್ಳುತ್ತದೆ. ಅದಿನದ ಆಚೆ ಬರುವುದು ಕಷ್ಟ. ಅಂಥ ದೈಹಿಕ ರೋಗ ತಂದುಕೊಡುವ ನಿಷ್ವಲ್ಯ ಮನಸ್ಸಿನ ಸುಧಾರಕರು ಬರಬೇಕವೇ. ಮನಸ್ಸು ತೊಟ್ಟಿ ಕಳಬೆದ ಹೂವು ಬಾಡುವಂತೆ ಬಹು ಬೇಗ ಬಾಡುತ್ತದೆ. ಅದಿನೇ ವೇಗವಾಗಿ ಶರೀರದ ಜಲಿಸಿದೆ ಅದರೆ ಮನಸ್ಸಿನ ಸುಧಾರಕರು ಕೆಲವೇ ಸಾಂಕ್ಷಣ ಹೊಂದಬಿಡುತ್ತಾರೆ.

ಮನಸ್ಸಿಗೆ ‘ಚಿತ್ರ್ತ’ ಎಂದೂ ಕರೆಯುವುದಿದೆ. ಅದು ಅರಳಿಯಂತೆ ಸೂಕ್ಷ್ಮ ಹಗುರ. ಅದಕ್ಕೆ ಆಫಾತವೆನ್ನುವ ಕೆಡಿ ಬಿಡ್ಡ ಚಿತ್ರಾಗದಿಯ ನೋಡಿಕೊಳ್ಳಬೇಕವೆ. ಮನಸ್ಸು ಪರಿವರ್ತನಾರ್ಥಿಲವಾದದ್ದು. ಮನಸ್ಸು ಮನಿಯಿದೆ ನಾನು ನೋಲ್ಲಾಸ ಬದುಕಿಗೆ ಚೇತೋಹಾರಿಯಾಗಿರುತ್ತದೆ.